

The Secretary  
Listing Department  
BSE Limited  
PJ Towers,  
Dalal Street,  
Mumbai - 400 001  
Script Code: 532616

The Secretary  
Listing Department  
National Stock Exchange of India Limited  
Exchange Plaza, 5th Floor,  
Plot No. C/1, G Block, Bandra Kurla  
Complex, Bandra (East), Mumbai 400051  
Script Code: XCHANGING

**Sub: Newspaper advertisement pertaining to financial results for the quarter ended June 30, 2024.**

Dear Sir/Madam,

**Xchanging Solutions Limited, a DXC  
Technology Company**

CIN: L72200KA2002PLC030072  
Registered Office: HP Avenue, 39/40,  
Electronic City, Hosur Main Road, Bengaluru  
560 100, Karnataka, India  
T +91 80 6972 9602  
www.dxc.com  
URL: <https://dxc.com/in/en/about-us/xchanging-solutions-limited-investor-relations>  
Email: xchangingcompliance@dxc.com

Pursuant to Regulation 47 of the SEBI (Listing Obligations and Disclosure Requirements) Regulations, 2015 as amended, please find enclosed copies of the newspaper advertisement pertaining to financial results of the Company for the quarter ended June 30, 2024. The advertisements were published in Financial Express (English) and Sanjevani (Kannada language) newspapers.

This information will also be hosted on the Company's website in due course, at <https://www.dxc.com/in/en/about-us/xchanging-solutions-limited-investor-relations>.

This is for your information and records.

Thanking You,

Yours Sincerely,  
For **Xchanging Solutions Limited**

**Mayank Jain**  
Company Secretary & Compliance Officer  
Membership No. A26620





## DIVGI TORQTRANSFER SYSTEMS LIMITED

(formerly known as DIVGI TORQTRANSFER SYSTEMS PRIVATE LIMITED)

CIN: L32201MH1964PLC013085

REGD OFFICE: P NO 75, GENERAL BLOCK, MIDC, BHOSARI, PUNE - 411026

Email ID: companysecretary@divgi-tts.com, Phone No. 020 63110114, Website: www.divgi-tts.com

### EXTRACT OF STATEMENT OF UNAUDITED FINANCIAL RESULTS FOR THE QUARTER ENDED JUNE 30, 2024

(₹ in million, unless stated otherwise)

Sr. No.	Particulars	Quarter ended (30.06.2024) (Unaudited)	Quarter ended (31.03.2024) (Unaudited)	Quarter ended (30.06.2023) (Unaudited)	Year ended (31.03.2024) (Audited)
1	Total income from operations	593.76	701.61	616.12	2,729.83
2	Net Profit / (Loss) for the period before Tax (before exceptional and/or extraordinary items)	80.69	123.51	140.80	535.32
3	Net Profit / (Loss) for the period before tax (after exceptional and/or extraordinary items)	80.69	123.51	140.80	535.32
4	Net Profit / (Loss) for the period after tax (after exceptional and/or extraordinary items)	59.61	92.07	104.33	397.35
5	Total comprehensive income for the period [Comprising profit for the period (after tax) and other comprehensive income (after tax)]	59.52	91.87	103.57	396.96
6	Paid-up Equity Share Capital	152.91	152.91	152.91	152.91
7	Other Equity (excluding Revaluation Reserve)				5,650.52
8	Earnings Per Share (Face value of ₹ 5/- per share) (Not annualised for the quarters)				
	1. Basic	1.95	3.01	3.41	12.99
	2. Diluted	1.95	3.01	3.41	12.99

#### NOTES:

- The above is an extract of the detailed format of financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the financial results are available on the website of the Company, BSE and NSE.
- The above results were reviewed and recommended to the Board of Directors by the Audit Committee and subsequently approved by the Board of Directors at its meeting held on August 09, 2024. The same has been reviewed by the Statutory Auditors.

For Divgi TorqTransfer Systems Limited  
(formerly known as Divgi TorqTransfer Systems Private Limited)

Jitendra Bhaskar Divgi

Managing Director

DIN: 00471531

Place: Pune  
Date: August 09, 2024

AdFactors 252

## LUCENT INDUSTRIES LIMITED

Registered Office: Second Floor, 448-D, Scheme No. 51, Sangam Nagar, Indore, Madhya Pradesh, 452006 | CIN: L74110MP2010PLC023011

Tel. No: 8200927566 | E-Mail ID: sylphedu@gmail.com | Website: www.lucidentindustries.lite

### CORRIGENDUM TO THE PUBLIC ANNOUNCEMENT AND DETAILED PUBLIC STATEMENT FOR THE ATTENTION OF THE SHAREHOLDERS OF LUCENT INDUSTRIES LIMITED ("TARGET COMPANY").

This Corrigendum should be read in continuation of and in conjunction with the Public Announcement dated 14<sup>th</sup> May, 2024, Detailed Public Statement dated 17<sup>th</sup> May, 2024 unless otherwise specified.

Capitalized terms used but not defined in this Corrigendum shall have the same meaning assigned to such terms in the Detailed Public Statement, unless otherwise defined. The shareholders of LUCENT INDUSTRIES LIMITED ("TARGET COMPANY") are requested to note the amendments with respect to and in connection with Detailed Public Statement as sent to the shareholders are as under:

- In public announcement, in Definition of SPA the numbers, "67.59%" should be replaced with and read as "67.61%".
- In point number III of detailed public statement percentage of voting rights of Biogen Pharmachem Industries Limited should be replaced with the number "10.01" instead of "10.00".
- In detailed public statement, in point no. VIII, Total Number of Equity Shares traded during the twelve calendar months prior to the month of PA should be replaced with and read as "200" instead of "105273" and Annualized trading turnover (as % of total Equity Shares listed) should be replaced with and read as "0.00113%" instead of "0.70%".
- In detailed public statement, in definition of sellers Savjani Enterprises should be replaced with and read as Savjani Enterprise.
- In detailed public statement, in definition of SPA, in sub point 1 of point number V, in sub point 2 of point number VI, in sub point a of point number 5 and point number VII the numbers, "67.59%" should be replaced with and read as "67.61%".
- In point no. XI of detailed public statement:  
Revised Schedule of Activity is mentioned as follow:

ACTIVITY	TENTATIVE DATE AND DAY***	ACTUAL DATE AND DAY
PA Date	14 <sup>th</sup> May, 2024 Tuesday	14 <sup>th</sup> May, 2024 Tuesday
Publication of DPS in the newspapers	17 <sup>th</sup> May, 2024 Tuesday	17 <sup>th</sup> May, 2024 Friday
Filing of the DLOF with SEBI	29 <sup>th</sup> May, 2024 Wednesday	29 <sup>th</sup> May, 2024 Wednesday
Last date for a competing offer*	15 <sup>th</sup> June, 2024 Saturday	15 <sup>th</sup> June, 2024 Saturday
Identified Date**	24 <sup>th</sup> June, 2024 Monday	06 <sup>th</sup> August, 2024 Tuesday
Date by which LDF will be dispatched to the shareholders	1 <sup>st</sup> July, 2024 Monday	13 <sup>th</sup> August, 2024 Tuesday
Last date by which the committee of the independent directors of the Target Company is required to give its recommendation to the Public Shareholders for this Offer	4 <sup>th</sup> July, 2024 Thursday	20 <sup>th</sup> August, 2024 Tuesday
Last date for revising the Offer Price / Offer Size	5 <sup>th</sup> July, 2024 Friday	21 <sup>st</sup> August, 2024 Wednesday
Date of commencement of Tendering Period (Offer Opening Date)	8 <sup>th</sup> July, 2024 Monday	22 <sup>nd</sup> August, 2024 Thursday
Date of expiry of Tendering Period (Offer Closing Date)	22 <sup>nd</sup> July, 2024 Monday	05 <sup>th</sup> September, 2024 Thursday
Date by which all requirements including payment of consideration would be completed	5 <sup>th</sup> August, 2024 Monday	19 <sup>th</sup> September, 2024 Thursday
Post offer Advertisement	12 <sup>th</sup> August, 2024 Monday	26 <sup>th</sup> September, 2024 Thursday

\*There has been no competing offer as of the date of this Letter of Offer.

\*\*Identified Date is only for the purpose of determining the Equity Shareholders of the Target Company as of such date to whom the Letter of Offer would be sent by Email / Post. It is clarified that all the shareholders holding Equity Shares of the Target Company (registered or unregistered) (except the Acquirer, Sellers and promoter and promoter group of the Target Company) are eligible to participate in this Offer any time before the closure of this Offer.

\*\*\*The above timelines are indicative (prepared on the basis of timelines provided under the SEBI (SAST) Regulations) and are subject to receipt of statutory/regulatory approvals and may have to be revised accordingly.

- In detailed public statement, sub point 2 of point number VI will be replaced with and read as follows:

(Amount in Lakhs)

Particulars	December 31, 2023	March 31, 2023	March 31, 2022	March 31, 2021
Total Income	0	0	35.78	10.31
Net Profit/(Loss)	(11.85)	(8.70)	(6.11)	(3.59)
Earnings per Share (₹ Per Share)	(0.08)	(0.06)	(0.04)	(0.02)
Net worth / Shareholders' funds	1436.20	1448.05	1456.75	1,462.865

- In detailed public statement, in point number XIV, Other Information, sub-point 3, of the detailed public statement (DPS), details of Manager to the offer shall be replaced with the details of the Registrar to an Issue as are mentioned below:

**SATELLITE CORPORATE SERVICES PRIVATE LIMITED**  
Address: A-106/107, Dattani Plaza, East West Industrial Compound, Andheri Kurla Road, Near Safed Pool, Sakinaka, Mumbai - 400072, Maharashtra, India  
CIN: U65990MH1994PTC077057  
Contact Person: Mr. Michael Monteiro / Mr. Surendra Gawade

The acquirers accept full responsibility for the information contained in this Corrigendum to the Public Announcement dated 14<sup>th</sup> May, 2024, Detailed Public Statement dated 17<sup>th</sup> May, and also the obligations of the Acquirers as laid down in the SEBI (SAST) Regulations, 2011 & subsequent amendments thereof. Accordingly, all the concerned shareholders, stock exchanges, depositories, registrar and share transfer agent, other authorities, regulators and all other concerned persons are requested to take note of the above correction. This Corrigendum to the Letter of Offer will also be available on SEBI's website at www.sebi.gov.in

Issued by Manager to the Offer on behalf of the Acquirers

**WEALTH MINE NETWORKS PRIVATE LIMITED** (CIN: U93000GJ1995PTC025328)  
Registered Office: 215 B, Manek Centre, P N Marg, Jamnagar, Gujarat - 361001,  
Contact Person: Mr. JAY TRIVEDI | Tel No.: + 7778867143  
Email: wealthminenetworks@gmail.com  
Investor Grievance ID: wealthminenetworks@gmail.com  
SEBI Reg. No.: INM000013077

AdBaaZ

## "IMPORTANT"

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.



BENGALURU



## SUNDARAM BRAKE LININGS LIMITED

CIN : L34300TN1974PLC006703

Regd Office: Padi, Chennai - 600 050, Tel:044-26257853; Fax: 044-26254770

### UNAUDITED FINANCIAL RESULTS FOR THE QUARTER ENDED 30TH JUNE 2024

S. No.	Particulars	Quarter Ended		Previous Year Ended
		30.06.2024	30.06.2023	31.03.2024
		(Unaudited)		(Audited)
1	Total Income from operations	8,413.91	9,356.09	35,563.63
2	Net Profit / (Loss) for the period (before Tax, Exceptional and / or Extraordinary Items)	181.88	411.78	1,154.49
3	Net Profit / (Loss) for the period before tax (after Exceptional and / or extraordinary items)	181.88	411.78	1,154.49
4	Net Profit / (Loss) for the period after tax (after Exceptional and / or extraordinary items)	149.18	350.04	1,009.36
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	149.18	350.04	964.88
6	Paid up Equity Share Capital-Face Value-Rs.10/- each	393.46	393.46	393.46
7	Reserves (excluding Revaluation Reserve) as shown in the Audited Balance Sheet of the previous year		9,112.45	
8	Earnings Per Share (EPS) (Face Value-Rs.10/- each) (not annualised) - in Rs.			
	i) Basic - in Rs.	3.79	8.90	25.65
	ii) Diluted - in Rs.	3.79	8.90	25.65

#### Note:

The above is an extract of the detailed format of quarterly financial results filed with the Stock Exchanges under Regulations 33 of the SEBI (Listing Obligations and Other Disclosure Requirements) Regulations, 2015. The full format of the unaudited financial results are available on the stock exchanges websites (www.bseindia.com and www.nseindia.com).

On behalf of the Board  
For SUNDARAM BRAKE LININGS LIMITED  
KRISHNA MAHESH  
MANAGING DIRECTOR

Place: Chennai  
Date: 09.08.2024

Visit our website: www.tvbrakelinings.com

## Xchanging Solutions Limited

Registered Office: HP Avenue, 39/40, Electronic City

Hosur Main Road, Bengaluru - 560 100, Karnataka, India

CIN: L72200KA2002PLC030072

Tel.: +91 80 6972 9602

Email: xchangingcompliance@xdc.com Website: www.xdc.com



### Extract of Unaudited consolidated financial results for the quarter ended June 30, 2024

(Rs. in lakhs except for per share data)

Particulars	Quarter ended 30/06/2024 (Unaudited)	Quarter ended 31/03/2024 (Refer note 1)	Corresponding quarter ended 30/06/2023 (Unaudited)	Year ended 31/03/2024 (Audited)
Total income from operations	4,963	5,246	4,786	19,625
Net Profit for the period before tax	1,448	1,611	1,744	6,618
Net Profit/(Loss) for the period after tax	1,063	1,238	(897)	1,370
Total Comprehensive Income/(Loss) for the period after tax	1,051	1,200	(1,249)	1,193
Paid up equity share capital (Face value per share Rs 10/- fully paid)	11,140	11,140	11,140	11,140
Other Equity (excluding Revaluation Reserve)	-	-	-	24,254
Earnings per Equity Share (Face value of Rs.10/- each) (not annualised for the quarters)				
Basic- In Rs.	0.95	1.11	(0.81)	1.23
Diluted- In Rs.	0.95	1.11	(0.81)	1.23

#### Key numbers of Standalone Financial Results

(Rs. in lakhs)

Particulars	Quarter ended 30/06/2024 (Unaudited)	Quarter ended 31/03/2024 (Refer note 1)	Corresponding quarter ended 30/06/2023 (Unaudited)	Year ended 31/03/2024 (Audited)
Total income from operations	1,491	1,830	1,205	12,560
Net Profit for the period before tax	704	943	18,929	40,700
Net Profit for the period after tax	508	701	16,962	36,650
Total Comprehensive Income for the period after tax	502	712	16,954	36,672

#### Notes:

1. The figures for the quarter ended March 31, 2024 are the balancing figures between audited figures of the full financial year ended March 31, 2024 and the published year to date figures upto the third quarter ended December 31, 2023, wherein limited review was performed by the statutory auditors of the Company. The statutory auditors have performed a limited review on the results for the quarter ended March 31, 2024.

2. The Board of Directors of the Company had considered and recommended final dividend of INR 4 per equity share (including special dividend of INR 2 per equity share) (face value of INR 10 each) amounting to INR 4,456 for the financial year ended March 31, 2024 at their meeting held on May 23, 2024 and the same was approved by the shareholders at their annual general meeting held on July 24, 2024. The aforesaid dividend was paid on July 30, 2024.

3. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchange websites, www.nseindia.com and www.bseindia.com and on the Company's website www.xdc.com/en/about-us/xchanging-solutions-limited-investor-relations.

Place: Mumbai

Date: August 9, 2024

By Order of the Board of Directors

Nachiket Vibhakar Sukhtankar  
Managing Director and Chief Executive Officer  
DIN: 08778377

Forever Youthful  
Forever Innovative  
Forever about People



### EXTRACT OF THE STATEMENT OF UNAUDITED FINANCIAL RESULTS FOR THE 1ST QUARTER ENDED 30TH JUNE, 2024

(₹ in Lakhs except Shares & EPS)

Sr. No.	Particulars	3 Months ended 30th June, 2024	Preceding 3 Months ended 31st March, 2024	Corresponding 3 Months ended in the previous year 30th June, 2023	Year ended on 31st March, 2024
		Unaudited	Audited	Unaudited	Audited
1	Total income from operations	15,592.80	16,963.80	14,335.50	63,685.93
2	Net Profit/( Loss ) for the period (before Tax, Exceptional and/or Extraordinary Items)	659.67	1,144.12	452.46	2,019.16
3	Net Profit/( Loss ) for the period before Tax (after Exceptional and/or Extraordinary Items)	663.42	672.44	453.55	1,529.38
4	Net Profit/( Loss ) for the period after tax (after Exceptional and/or Extraordinary Items)	466.21	498.30	334.93	1,115.76
5	Total Comprehensive Income for the period { Comprising profit/(Loss) for the period (after tax) and other comprehensive income (after tax) }	466.21	472.41	334.93	1,089.87
6	Paid up Equity Share Capital (face value of ₹ 10/- each)	1,704.00	1,704.00	1,704.00	1,704.00
7	Reserves (excluding Revaluation Reserve) as shown in the Audited Balance Sheet of the previous year	-	-	-	19,202.79
8	Earnings Per Equity Share (of ₹ 10/- Each) (Not Annualised) (for Continuing and Discontinued operations) (Basic & Diluted)				
	Basic :	2.74	2.77	1.97	6.40
	Diluted :	2.74	2.77	1.97	6.40

Note:- The above is an extract of the detailed format of Unaudited Financial Results of the Company for the 1st Quarter ended 30th June, 2024, as filed with the Stock Exchanges under Regulation 33 of the SEBI (Listing Obligation and Disclosure Requirements) Regulations, 2015. The full format of the above Quarterly Financial Results are available on the Stock Exchange websites (www.nseindia.com and www.bseindia.com) and on the website of the Company (www.libertyshoes.com)

For and on behalf of Board of Directors

**LIBERTY**

Place: New Delhi  
Date: Friday 9th August, 2024

www.libertyshoesonline.com  
www.libertyshoes.com

Shammi Bansal  
Whole Time Director (Executive Director)  
DIN: 00138792

Registered Office: Libertypuram, 13th Milestone, G.T. Karnal Road, Kutail, P.O. Bastara, Dist. Karnal-132114, Haryana  
Corporate Office: 19th Floor Magnum Global Park Tower-2 Golf Course Extension Road Gurugram-122011, Haryana  
E-mail: investorcare@libertyshoes.com, CIN: L19201HR1986PLC033185